

ಅಧಿಸೂಚನೆ

ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ ಅಧಿನಿಯಮ, 1999 (1999ರ ಕರ್ನಾಟಕ ಅಧಿನಿಯಮ 25) ರ 57ನೇ ಪರಿಚ್ಛೇದದ ಉಪಕಲಮು (1) ರ ಅಗತ್ಯತೆಯಂತೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಅಧ್ಯಕ್ಷರು ಮತ್ತು ಇತರೆ ಸದಸ್ಯರ, ಸಂಭಾವನೆ, ಭತ್ಯೆಗಳು ಮತ್ತು ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು, 2007 ರ ಕರಡನ್ನು ಅಧಿಸೂಚನೆ ಸಂ EN 137 PSR 2006, ದಿನಾಂಕ 03.11.2007, ಭಾಗ IV (a) ರ ಕರ್ನಾಟಕ ರಾಜ್ಯದ ಅಸಾಧಾರಣ ರಾಜ್ಯಪತ್ರ ಸಂ 2019, ದಿನಾಂಕ 16.11.2007ರ ಆವೃತ್ತಿಯಲ್ಲಿ ಪ್ರಕಟಿಸಿದ್ದು, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ಒಳಗೆ ಆ ಮೂಲಕ ಎಲ್ಲಾ ಬಾಧಿತ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಯಿತು.

ಅದೇ ರೀತಿ, ಸದರಿ ರಾಜ್ಯಪತ್ರವನ್ನು 16ನೇ ನವೆಂಬರ್ 2007 ದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು.

ಅಲ್ಲದೇ, ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಒಳಗೆ ಸ್ವೀಕೃತವಾದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿದೆ.

ಆದುದರಿಂದ ಈಗ, ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ ಅಧಿನಿಯಮ, 1999 (1999ರ ಕರ್ನಾಟಕ ಅಧಿನಿಯಮ 25) ರ 57ನೇ ಪರಿಚ್ಛೇದದಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರೂಪಿಸಿದೆ, ಅವುಗಳೆಂದರೆ: -

1) ಶೀರ್ಷಿಕೆ ಮತ್ತು ಆರಂಭ -

1) ಈ ನಿಯಮಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಅಧ್ಯಕ್ಷರು ಮತ್ತು ಇತರೆ ಸದಸ್ಯರ, ಸಂಭಾವನೆ, ಭತ್ಯೆಗಳು ಮತ್ತು ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು, 2007 ಎಂದು ಕರೆಯಲಾಗುತ್ತದೆ.

2) ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಅವು ಜಾರಿಗೆ ಬರುತ್ತವೆ.

2) ನಿಯಮ 3ರ ತಿದ್ದುಪಡಿ - ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಅಧ್ಯಕ್ಷರು ಮತ್ತು ಇತರೆ ಸದಸ್ಯರ, ಸಂಭಾವನೆ, ಭತ್ಯೆಗಳು ಮತ್ತು ಸೇವಾ ಷರತ್ತುಗಳು) ನಿಯಮಗಳು 2000ದ, (ಇನ್ನು ಮುಂದೆ ಸದರಿ ನಿಯಮ ಎಂದು ಉಲ್ಲೇಖಿಸಲ್ಪಡುತ್ತದೆ) ನಿಯಮ 3ರ ಉಪ-ನಿಯಮ (1)ರಲ್ಲಿ "ಪ್ರತಿ ತಿಂಗಳಿಗೆ ಇಷ್ಟತ್ತಾರು ಸಾವಿರ ರೂಪಾಯಿ" ಎಂಬ ಪದಗಳ ನಂತರ "01.04.2004 ರಿಂದ ಜಾರಿಗೆ ಬರುವಂತೆ ಹಾಲಿ ಇರುವ ಮೂಲ ವೇತನದ ಶೇ 50 ರಷ್ಟು ತುಟ್ಟಿಭತ್ಯೆಯನ್ನು ಸ್ಪಷ್ಟವಾಗಿ ತುಟ್ಟಿ ಭತ್ಯೆ (ಡಿಯರ್‌ನೇಸ್ ಪೇ) ಎಂದು ತೋರಿಸಿ ಮೂಲ ವೇತನದೊಂದಿಗೆ ವಿಲೀನಗೊಳಿಸುವುದು, ಭತ್ಯೆಗಳ ಪಾವತಿ, ವರ್ಗಾವಣೆ ಅನುದಾನ, ನಿವೃತ್ತಿ ಸೌಲಭ್ಯಗಳು, ಜಿಪಿಎಫ್ ನ ವಂತಿಗೆ, ಪರಿವಾನಗಿ ಶುಲ್ಕ, ಸಿಜಿಐಎಸ್ ಗೆ ಮಾಸಿಕ ವಂತಿಗೆ, ವಿವಿಧ ಮುಂಗಡಗಳು ಇತ್ಯಾದಿ ಉದ್ದೇಶಗಳಿಗಾಗಿ ಎಣಿಕೆ ಮಾಡಲಾಗುತ್ತದೆ. ಪ್ರವಾಸ ಮತ್ತು ವರ್ಗಾವಣೆ ಮತ್ತು ಸರ್ಕಾರಿ ವಸತಿ ಸೌಕರ್ಯದ ಮೇಲಿನ ಎಲ್‌ಟಿಸಿ, ಟಿಎ (ಪ್ರಯಾಣ ಭತ್ಯೆ) / ಡಿಎ (ದಿನ ಭತ್ಯೆ)ಗೆ ಅರ್ಹತೆಗಳು ತುಟ್ಟಿ ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಮೂಲ ವೇತನದ ಆಧಾರದ ಮೇಲೆ ನಿರ್ವಹಿಸುವುದನ್ನು ಮುಂದುವರಿಸಲಾಗುತ್ತದೆ. ಈಗಿರುವ ಪಿಂಚಣಿದಾರರ ಶೇ.50ರಷ್ಟು ತುಟ್ಟಿ ಪರಿಹಾರವನ್ನು 01.04.2004 ರಿಂದ ಅನ್ವಯವಾಗುವಂತೆ ಸ್ಪಷ್ಟವಾಗಿ ತುಟ್ಟಿ

ಭತ್ಯೆ (ಡಿಯರ್ನೆಸ್ ಪೇ) ಎಂದು ತೋರಿಸಿ ಪಿಂಚಣಿಯೊಂದಿಗೆ ವಿಲೀನಗೊಳಿಸಲಾಗುವುದು, ತುಟ್ಟಿ ಭತ್ಯೆ / ತುಟ್ಟಿ ಪಿಂಚಣಿಯನ್ನಾಗಿ ಕ್ರಮವಾಗಿ ಪರಿವರ್ತಿಸಲಾದ ತುಟ್ಟಿ ಭತ್ಯೆ / ಪರಿಹಾರ ಭತ್ಯೆಯನ್ನು ಈಗಿರುವ ತುಟ್ಟಿ ಭತ್ಯೆ / ಪರಿಹಾರ ಭತ್ಯೆಯಿಂದ ಕಡಿತಗೊಳಿಸಲಾಗುವುದು” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರಗಳನ್ನು ಸೇರಿಸುವುದು.

1) ಉಪ-ನಿಯಮ (4),

- i. ಷರತ್ತು (ಎ)ರಲ್ಲಿ “ರೂ.7,315” ಮತ್ತು “ರೂ.73,150” ಎಂಬ ಅಂಕಿ ಮತ್ತು ಸಂಖ್ಯೆಗಳನ್ನು “ರೂ.10,973” ಮತ್ತು “ರೂ.1,09,730” ಎಂಬ ಅಂಕಿ ಮತ್ತು ಸಂಖ್ಯೆಗಳಿಂದ ಬದಲಾಯಿಸಿ ಅನುಕ್ರಮವಾಗಿ ಸೇರಿಸತಕ್ಕದ್ದು.
- ii. ಷರತ್ತು (ಬಿ)ರಲ್ಲಿ “ರೂ.5,575,” ಮತ್ತು “ರೂ.55,750” ಎಂಬ ಅಂಕಿ ಮತ್ತು ಸಂಖ್ಯೆಗಳನ್ನು “ರೂ.8,363” ಮತ್ತು “ರೂ.83,630” ಎಂಬ ಅಂಕಿ ಮತ್ತು ಸಂಖ್ಯೆಗಳಿಂದ ಬದಲಾಯಿಸಿ ಅನುಕ್ರಮವಾಗಿ ಸೇರಿಸತಕ್ಕದ್ದು.
- iii. ಷರತ್ತು (ಸಿ)ರಲ್ಲಿ “ರೂ.5,575,” ಅಥವಾ “ರೂ.7,315” ಎಂಬ ಅಂಕಿ, ಸಂಖ್ಯೆ ಮತ್ತು ಪದಗಳನ್ನು “ರೂ.8,363” ಅಥವಾ “ರೂ.10,973” ಅಂಕಿ, ಸಂಖ್ಯೆ ಮತ್ತು ಪದಗಳಿಂದ ಬದಲಾಯಿಸಿ ಅನುಕ್ರಮವಾಗಿ ಸೇರಿಸತಕ್ಕದ್ದು.

2) ಉಪ-ನಿಯಮ (7)ರಲ್ಲಿ, “ರೂ.1,275,” ಎಂಬ ಅಂಕಿ ಮತ್ತು ಸಂಖ್ಯೆಗಳನ್ನು “ರೂ.1,913” ಎಂಬ ಅಂಕಿ ಮತ್ತು ಸಂಖ್ಯೆಗಳಿಂದ ಬದಲಾಯಿಸಿ ಸೇರಿಸತಕ್ಕದ್ದು.

ಭಾರತದ ರಾಷ್ಟ್ರಪತಿಗಳ ಪರವಾಗಿ ಹಾಗೂ ಆದೇಶದ ಮೇರೆಗೆ,
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ
ಇಂಧನ ಇಲಾಖೆ.

ಗೆ,

ಸಂಪಾದಕರು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಮುದ್ರಣಾಲಯ, ಬೆಂಗಳೂರು ಇದನ್ನು ವಿಶೇಷ ರಾಜ್ಯ ಪತ್ರದ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಿ, ಇಂಧನ ಇಲಾಖೆ ವಿದ್ಯುತ್ ಸುಧಾರಣೆಗಳ ಶಾಖೆಯ ಉಲ್ಲೇಖಕ್ಕಾಗಿ 200 ಮುದ್ರಿತ ಪ್ರತಿಗಳನ್ನು ನೀಡುವುದು.

ಪ್ರತಿಗಳನ್ನು,

1. ಮಹಾಲೇಕ್ಷ ಪಾಲಕರು (ಎ&ಇ) ಕರ್ನಾಟಕ, ಬೆಂಗಳೂರು.
2. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು,
3. ಕಾರ್ಯದರ್ಶಿಗಳು, ವಿದ್ಯುತ್ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ.

4. ಗೌರವಾನ್ವಿತ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು.
5. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ವಿಧಾನ ಸೌಧ, ಹಣಕಾಸು ಇಲಾಖೆ, ಬೆಂಗಳೂರು.
6. ಅಧ್ಯಕ್ಷರು, ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ, ನವದೆಹಲಿ.
7. ಅಧ್ಯಕ್ಷರು, ಕೇಂದ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ನವದೆಹಲಿ.
8. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಪವರ್ ಫೈನಾನ್ಸ್ ಕಂಪನಿ ಲಿಮಿಟೆಡ್., ನವದೆಹಲಿ.
9. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕಾವೇರಿ ಭವನ, ಬೆಂಗಳೂರು.
10. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ನಿಗಮ ನಿ. ಶಕ್ತಿ ಭವನ, ಬೆಂಗಳೂರು.
11. ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ / ಮೆಸ್ಕಾಂ / ಜೆಸ್ಕಾಂ / ಹೆಸ್ಕಾಂ / ಸೆಸ್ಕೆ.
12. ಕಾರ್ಯದರ್ಶಿಗಳು, ಕೆ ಇ ಆರ್ ಸಿ, ಬೆಂಗಳೂರು.
13. ಸರ್ಕಾರದ ಕಾರ್ಯದರ್ಶಿಗಳು, ಹಣಕಾಸು ಇಲಾಖೆ (ಬಿ & ಆರ್), ವಿಧಾನ ಸೌಧ, ಬೆಂಗಳೂರು.
14. ನಿರ್ದೇಶಕರು, ಭಾಷಾಂತರ ಇಲಾಖೆ, ಕಾವೇರಿ ಭವನ, ಬೆಂಗಳೂರು.
15. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳವರ ಆಪ್ತ ಕಾರ್ಯದರ್ಶಿಗಳು, ಇಂಧನ ಇಲಾಖೆ, ಬೆಂಗಳೂರು.
16. ಬಿಡಿ ಪ್ರತಿ / ವಿಭಾಗ / ಮುಖ್ಯ ಕಡತ.